




50  
YEARS IN INDIA

# ಒಂದು ಭಾವಿ ಒಂದು ಮನೆ

ಹಂತ ೨ ನೋಡಿ ಮತ್ತು ಕಲಿಯಿರಿ



ತರಗತಿಗಳು ೨, ೪ & ೫

ಚಟುವಟಿಕೆ ಪುಸ್ತಕ

ಆತ್ಮೀಯ ಮಕ್ಕಳೇ,

*There is a tiny virus outside, which is not so nice  
and we are all staying safe in our houses like little mice.*

*Don't we all wish we had something to do,  
a run in the field or a game of peek-a-boo or stapoo.*

*So why just sit in the house and dilly-dally  
Let's all gather for an activity with our family.*

*And One Earth - One Home is the best way  
To spend your time exploring nature today.*

*So, hello and welcome to a journey of fun,  
where only 3 steps are taken one by one.*

ನಮಸ್ತೇ, ಒಂದು ಭೂಮಿ – ಒಂದು ಮನೆ ಕಾಯಂಕ್ರಮಕ್ಕೆ ನಿಮಗೆ ಸ್ವಾಗತ!

ನಿಮ್ಮ ಮನೆಯಲ್ಲಿ ನೀವಷ್ಟೇ ಅಲ್ಲದೇ, ಇತರ ಜೀವಿಗಳೂ ಬದುಕುತ್ತಿವೆಯೆಂದು ನಿಮಗೆ ಗೊತ್ತೇ? ಸಕ್ಕರೆಯ ಸಮೀಪದ ಇರುವ ಅಥವಾ ಹತ್ತಿರದ ಮರದ ಮೇಲೆ ಕುಳಿತು ಹಾಡುತ್ತಿರುವ ಪಕ್ಕಿ ಅಥವಾ ತನ್ನ ಬಲೆಯಲ್ಲಿ ಇಲಂ ಡಿಗ್ರಿಯಲ್ಲಿ ನೇತಾಡುತ್ತಿರುವ ಜೀಡದಂತಹ ಕೆಲವನ್ನು ನೀವು ನೋಡಿರಬಹುದು.

ನಿಮ್ಮ ಗ್ರಹವಾದ ಭೂಮಿಯನ್ನು ನಾವು ಹತ್ತುಹಲವು ಸಸ್ಯ ಹಾಗೂ ಪ್ರಾಣಿಗಳೊಂದಿಗೆ ಹಂಚಿಕೊಂಡು ಬದುಕುತ್ತಿದ್ದೇವೆ. ಹಾಗಾಗಿ ಅವುಗಳು ಕಾಡುಗಳಲ್ಲಿರಲಿ ಅಥವಾ ನಿಮ್ಮ ಮನೆಯಲ್ಲೇ ಇರಲಿ, ನಿಮ್ಮ ಸಂಪನ್ಮೂಲಗಳನ್ನು ಜಾಗೃತೆಯಾಗಿ ಬಳಸುವ ಮೂಲಕ ನಾವು ಅವುಗಳನ್ನು ಗೌರವಿಸಬೇಕು.

ಆದ್ದರಿಂದ, ಈಗ ಎಲ್ಲರೂ ನಿಮ್ಮ ಮೋಚಿನ ಪ್ರಯಾಣವನ್ನು ಒಂದೊಂದಾಗಿ ಕೇವಲ ೩ ಹಂತಗಳೊಂದಿಗೆ ಪ್ರಾರಂಭಿಸೋಣ.



ಹಂತ ೧ ಅನ್ವೇಷಿಸಿ ಮತ್ತು ಕಂಡು  
ಹಿಡಿಯಿರಿ




ಹಂತ ೨ - ನೋಡಿ ಮತ್ತು  
ಕಲಿಯಿರಿ



ಹಂತ ೩ - ಚಚಿಂಸಿ ಮತ್ತು ಮಾಡಿ

ಒಂದು ಆನಂದದ ಹಾಗೂ ಆರೋಗ್ಯಕರ ಗ್ರಹಕ್ಕಾಗಿ ನಾವು ಒಟ್ಟಾಗಿ ನಿಮ್ಮ ಮನೆಗಳನ್ನು ಎಂದೆಂದಿಗೂ ಹಸಿರಾಗಿಸೋಣ.



## ಹೆತ್ತುವರಿಗೆ/ಪೋಷಕರಿಗೆ ಸೂಚನೆ

“

"ಒಂದು ಭೂಮಿ - ಒಂದು ಮನೆ", ಇದು, ವಾರಕ್ಕೆ ಕೇವಲ ೨೦ ನಿಮಿಷಗಳ ಸಮಯ ತೆಗೆದುಕೊಳ್ಳುವ ಚಟುವಟಿಕೆಗಳನ್ನೊಳಗೊಂಡ, ಹತ್ತು ವಾರಗಳ ಕಿರು ಕಾರ್ಯಕ್ರಮ.

- ಕಾರ್ಯಕ್ರಾಣಿಗಳನ್ನು ಮುದ್ರಿಸಬಹುದು ಅಥವಾ ಒಂದು ಖಾಲಿ ಕಾಗದ/ಟಿಪ್ಪಣಿ ಮಸ್ತಕದಲ್ಲಿ ಬರೆಯಬಹುದು.
- ಎಲ್ಲಾ ಚಟುವಟಿಕೆಗಳ ಸಮಯದಲ್ಲಾ ನಿಮ್ಮ ಮಕ್ಕಳೊಂದಿಗೆ ಇದ್ದ ಬೆಂಬಲಿಸಿ. ಕಾರ್ಯಕ್ರಾಣಿಗಳನ್ನು ಸಂಪೂರ್ಣಗೊಳಿಸಲು ಅವರಿಗೆ ಸಹಾಯ ವಾಡಿ.
- ಪ್ರತಿಯೊಂದು ಚಟುವಟಿಕೆಯಲ್ಲಿಯೂ ಬೆಂಬಲವಾಗಿ, ಶಿಕ್ಷಕರಿಗೆ ವಾಟ್ಸ್‌ಅಪ್ ಮೂಲಕ ಕಳುಹಿಸಲಾಗುವ ಅಥವಾ ಪ್ರತಿಯೊಂದು ಕಾರ್ಯಕ್ರಾಣಿಯೊಂದಿಗೆ ನೀಡಲಾಗುವ ಸಂಪರ್ಕ ಕೊಂಡಿ (ಲಿಂಕ್)ಯ ಮೂಲಕ ಡೋನ್‌ಲೋಡ್ ಮಾಡಬಹುದಾದ ಒಂದು ವೀಡಿಯೋ / ದೃಶ್ಯಚಿತ್ರವಿರುತ್ತದೆ.
- ಯಾವಾಗಲೂ ಅವರ ಚಿಕ್ಕ ಯಶಸ್ವನ್ನೂ ಪ್ರೋತ್ಸಾಹಿಸಿ ಆನಂದಿಸಿ ಮತ್ತು ಉತ್ತಮ ಕೌಟಂಬಿಕ ಸಮಯವನ್ನು ಒಂದಾಗಿ ಕಳೆಯಿರಿ.

”



## ಹಂತ ೨ ನೋಡಿ ಮತ್ತು ಕಲಿಯಿರಿ

ನಾವು ಅರ್ಥಭಾಗ ಮುಗಿಸಿದ್ದೇವೆ! ಈಗ ‘ಒಂದು ಭೂಮಿ - ಒಂದು ಮನೆ’ ಯ ಎರಡನೆಯ ಹಂತವನ್ನು ತಲುಪುವ ಸಮಯ. ಇದರಲ್ಲಿ ಇ ಕಾರ್ಯಕಾಳಿಗಳು ಮತ್ತು ಇ ವೀಡಿಯೋ ಇದೆ.

### ಪರಿವಿಡಿ

**ವೀಡಿಯೋ ವಿಷಯ: ನಮ್ಮ ಆಯ್ದು ಮಹತ್ವವಾಗಿದೆ**

ಈ ಗ್ರಹದ ಬಗ್ಗೆ ಕಾಳಜಿಯೋಂದಿಗೆ ಉತ್ತಮ ಹಾಗೂ ಸರಳವಾಗಿ ಕಟ್ಟಲಾಗಿರುವ ಒಂದು ಮನೆಯ ಚಿತ್ರಕಥೆಯನ್ನು ನೋಡಿ.

**ಕಾರ್ಯಕಾಳಿ ಡಬ್ಲೂಎಫಿ: ನನ್ನ ಅಭ್ಯಾಸಗಳ ತಪಶೀಲು ಪಟ್ಟಿ**

ಕೋಷ್ಟಕದಲ್ಲಿ ನಿಮ್ಮ ಅಭ್ಯಾಸಗಳನ್ನು ಗುರುತಿಸಿ ಹಾಗೂ ನಿಮಗೆ ಹೆಚ್ಚು ಕೈಗುರುತುಗಳು ಸಿಕ್ಕಿಸಿ ಅಥವಾ ಕಾಲ್ಪನಿಕ ರೂಪಗಳು ಸಿಕ್ಕಿಸಿ ಲೇಕ್ಕ ಮಾಡಿ.

**ಕಾರ್ಯಕಾಳಿ ಡಬ್ಲೂಎಬಿ: ನನ್ನ ಮನೆ ಪರಿಸರ-ಸೈಹಿಯಾಗಿದೆಯೇ?**

ನಿಮ್ಮ ಮನೆ ಎಷ್ಟರಮಟ್ಟಿಗೆ ಪರಿಸರ-ಸೈಹಿಯಾಗಿದೆ ಎಂದು ಪರಿಶೀಲಿಸಿ.

**ಕಾರ್ಯಕಾಳಿ ಡಬ್ಲೂಎಸಿ: ಕುಟುಂಬದೊಂದಿಗೆ ಮಾತುಕತೆ**

ನೀವು ಕಂಡುಕೊಂಡಿರುವುದನ್ನು ಚರ್ಚಿಸಿ ಮತ್ತು ಮನೆಯನ್ನು ಇನ್ನಷ್ಟು ಪರಿಸರ-ಸೈಹಿಯಾಗಿಸುವುದಕ್ಕೆ ನಿಮ್ಮ ಮನೆಯವರು ಮಾಡಬಹುದಾದ ವಿಷಯಗಳನ್ನು ಬಿಡಿಸಿ.

**ಮರುಮನನ ಮತ್ತು ಇನ್ನಷ್ಟು**

ನೀವು ಕಲಿತಿರುವುದನ್ನು ಮರುಪರಿಶೀಲಿಸಿ ಮತ್ತು ವರದಿ ಮಾಡಿ.



ಸುಸ್ಥಿರ ಅಭಿವೃದ್ಧಿ ಗುರಿಗಳನ್ನು (ಎಸ್‌ಡಿಜಿಗಳು) ಸಾಧಿಸಲು ಕೂಡಾ ಒಂದು ಭೂಮಿ - ಒಂದು ಮನೆ ಸಹಾಯ ಮಾಡುತ್ತದೆ.

ಹಂತ ೨ ಈ ಕೆಳಗಿನವುಗಳಿಗಾಗಿ ಇದೆ:

ಓ ಗುಣಮಟ್ಟದ  
ಶೀಕ್ಷಣಾ



ಗಂ ಸುಸ್ಥಿರ ನಗರಗಳು  
ಮತ್ತು ಸಮುದಾಯಗಳು




## ವೀಡಿಯೋ ವಿಗಳ

ವೀಡಿಯೋದ ಸಮಯ

ಪರಿಸರ ಪರಿಸರ ಎಲ್ಲೆಡೆ ಪರಿಸರ!

ವಸ್ತುತಃ ನಡಿಗೆಯ ಮೂಲಕ ಪ್ರಾರಂಭಿಸುವುದರೊಂದಿಗೆ ನಾವು, ಪ್ರಕೃತಿ ಶೋಧನೆ ಮಾಡೋಣ. ಈ ಸಂಪರ್ಕ ಕೊಂಡಿಯ ಮೂಲಕ ವೀಡಿಯೋವನ್ನು ನೋಡುವುದು.



# ಕಾರ್ಯ ಕಾಲ್

ನನ್ನ ಅಭಿಷ್ಟಗಳು

ಈ ಅಭಿಷ್ಟ ತಪತೀಲು ಪಟ್ಟಿಯಲ್ಲಿ ನೀವು ಆಗಾಗ ಮಾಡುವ ವಿಷಯಗಳ ಕ್ರಮಸಂಪೂರ್ಣನ್ನು ಬರೆಯಿರಿ ಅಥವಾ ಗುರುತಿಸಿ.



## ಕೈಗುರುತುಗಳು

೧. ನನಗೆ ಸಸ್ಯಗಳ ಬಗ್ಗೆ ಕಾಳಜಿಯಿದೆ
೨. ಮಾರುಕಟ್ಟಿಗೆ ಹೋಗುವಾಗ ಬಟ್ಟೆಯ ಚೀಲವನ್ನು ಒಂದುತ್ತೇನೆ.
೩. ಕೈಗಳನ್ನು ಸರಿಯಾಗಿ ತೊಳಿದುಕೊಳ್ಳುತ್ತೇನೆ.
೪. ಹತ್ತಿರದ ಸ್ಥಳಗಳಿಗೆ ಸುರಕ್ಷಿತವಾಗಿ ಸ್ಕೇಕಲಿನಲ್ಲಿ ಅಥವಾ ನಡೆದುಕೊಂಡುಹೋಗುತ್ತೇನೆ.
೫. ನಾನು ಹಕ್ಕಿಗಳ ಚಿಲಿಪಿಲಿಯನ್ನು ಕೇಳುತ್ತೇನೆ.
೬. ಇಂದು ನನ್ನ ಆಹಾರವನ್ನು ಪೂರ್ತಿಯಾಗಿ ತಿಂದಿದ್ದೇನೆ.
೭. ನನಗೆ ತಿನ್ನಲು ಸಾಧ್ಯವಾಗುವಷ್ಟನ್ನು ಮಾತ್ರ ತಟ್ಟಿಗೆ ಬಡಿಸಿಕೊಳ್ಳುತ್ತೇನೆ.
೮. ಸಸ್ಯ ಹಾಗೂ ಪ್ರಾಣಿಗಳ ಬಗ್ಗೆ ಕಥೆಗಳನ್ನು ಕೇಳುತ್ತೇನೆ.
೯. ನನ್ನ ಆಟಿಕೆಗಳನ್ನು ಇತರರೊಡನೆ ಹಂಚಿಕೊಳ್ಳುತ್ತೇನೆ.
೧೦. ಉಪಯೋಗಿಸದೇ ಇದ್ದಾಗ ದೀಪಗಳನ್ನು ಆರಿಸುತ್ತೇನೆ.



## ಕಾಲ್‌ರುತುಗಳು

೧೧. ನೀರಿನಲ್ಲಿ ಆಟವಾಡುತ್ತೇನೆ.
೧೨. ಪ್ಲಾಸ್ಟಿಕ್ ಚೀಲಗಳನ್ನು ಬಳಸುತ್ತೇನೆ.
೧೩. ನಲ್ಲಿಯ ನೀರನ್ನು ಬಿಟ್ಟುಕೊಂಡು ಹಲ್ಲಜ್ಜುತ್ತೇನೆ.
೧೪. ಕಾಗದದ ಆಟಕೆ ಮಾಡಲು ನನ್ನ ಪುಸ್ತಕದ ಹಾಳೆಗಳನ್ನು ಹರಿಯುತ್ತೇನೆ.
೧೫. ಹೊಸಹೊಸ ಆಟಿಕೆಗಳನ್ನು ವಿರೀದಿಸುತ್ತಿರುತ್ತೇನೆ.
೧೬. ತಟ್ಟಿಯಲ್ಲಿ ಆಹಾರ ಉಳಿಸಿ ಬಿಸಾಡುತ್ತೇನೆ.
೧೭. ಚಿಪ್ಪು (ಕುರುಕಲು) ಪೊಟ್ಟಣಗಳನ್ನು ವಿರೀದಿಸುತ್ತಿರುತ್ತೇನೆ.
೧೮. ಮನೆಯ ಎಲ್ಲಾ ತ್ಯಾಜ್ಯಗಳನ್ನು ಕಸದ ಬುಟ್ಟಿಗೆ ಹಾಕುತ್ತೇನೆ.
೧೯. ಕಸವನ್ನು ರಸ್ತೆಗೆ ಎಸೆಯುತ್ತೇನೆ.

ಈಗ ನಿಮಗೆ ಸಿಕ್ಕಿರುವ ಕೈಗುರುತು ಮತ್ತು ಕಾಲ್‌ರುತುಗಳನ್ನು ಲೆಕ್ಕೆ ಮಾಡಿ!



ನಿಮಗೆ ಯಾವುದು ಹೆಚ್ಚು ದೊರಕಿದೆ?

# ಕಾಂತು ಹಾಣ್ಯ


ಬಾಳತ್ವಿ

ನನ್ನ ಮನೆ  
ಪರಿಸರ-ಸೈಹಿಯಾಗಿದೆಯೇ?

ನೀವು ಮತ್ತು ನಿಮ್ಮ ಕುಟುಂಬವು ಮನೆಯಲ್ಲಿ ಮಾಡುವ ಎಲ್ಲಾ ವಿಷಯಗಳಿಗೆ, ಕೋಷ್ಟಕದಲ್ಲಿರುವ ಚೌಕಟ್ಟುಗಳಿಂದ ಕ್ರಮಸಂಖ್ಯೆ ಅಥವಾ ಬಣ್ಣವನ್ನು ನೀಡಿ.

ಪರಿಸರ-ಸೈಹಿಕ ಮನೆಯ ತಪಶೀಲುಪಟ್ಟಿ

ನೀರು




ಗ. ಸೋರುತ್ತಿರುವ ನಲ್ಲಿಯನ್ನು ನಾವು ಒಂದೇ ದಿನದೊಳಗೆ ಸರಿಪಡಿಸುತ್ತೇವೆ.



ಉ. ಸ್ವಾನ ಮಾಡಲು ಬಾಲ್ದಿಯನ್ನು ಬಳಸುತ್ತೇವೆ.



ಇ. ನೆಲ/ವಾಹನವನ್ನು ಸ್ವಚ್ಚಗೊಳಿಸಲು ಬಣ್ಟೆ ಬಗೆದ ನೀರನ್ನು ಮರುಬಳಸುತ್ತೇವೆ.



ಇ. ಆಸಂತರ ಬಳಸಲೆಂದು ಮುಚ್ಚಳೆರುವ ಪಾತ್ರೆಯಲ್ಲಿ ಮಳೆಯ ನೀರನ್ನು ಸಂಗ್ರಹಿಸಿ ಇಟ್ಟುಕೊಳ್ಳುತ್ತೇವೆ.



ಇ. ತರಕಾರಿಯನ್ನು ನಲ್ಲಿ ನೀರು ಬಿಟ್ಟುಕೊಂಡು ತೊಳೆಯುತ್ತೇವೆ.



ಇ. ಗಿಡಗಳಿಗೆ ಮುಂಜಾನೆ ಅಥವಾ ಸಾಯಂಕಾಲ ನೀರನ್ನು ಹಾಕುತ್ತೇವೆ.



ಆಹಾರ



ಗ. ನಾವು ತಿನ್ನುವಂಥಾ ಕೆಲವು ಆಹಾರವನ್ನು ನಾವೇ ಬೆಳೆಸುತ್ತೇವೆ.



ಉ. ಸ್ಥಳೀಯವಾಗಿ ಬೆಳೆಯಲಾಗಿರುವ ಹಣ್ಣು ಮತ್ತು ತರಕಾರಿಗಳನ್ನು ತಿನ್ನುತ್ತೇವೆ.



ಇ. ವ್ಯಧಿವಾಗುವುದನ್ನು ತಪ್ಪಿಸಲು ನಮ್ಮ ಆಹಾರವನ್ನು ಜಾಗೃತೆಯಾಗಿ ಇಡುತ್ತೇವೆ.



ಇ. ಮನೆಯಲ್ಲಿಯೇ ಉಪ್ಪಿನಕಾಯಿ ಮತ್ತು ಹಣ್ಣಿನಪಾಕ (ಜ್ಯಾಮ್) ತಯಾರಿಸುತ್ತೇವೆ.

ಇ. ತಾಜಾ ಅಡುಗೆಯನ್ನು, ಬೇಕಾದಷ್ಟೇ ಪ್ರಮಾಣದಲ್ಲಿ ಮಾಡುತ್ತೇವೆ.

ಇ. ನಮಗೆ ತಿನ್ನಲು ಏನು ಮತ್ತು ಎಷ್ಟು ಬೇಕು ಎಂದು ಅಂದಾಜಿಸಿ ಉಣಿ ತಯಾರಿಸುತ್ತೇವೆ.



## ತ್ವಾಜ್ಯ



ಇ. ನಾವು ಹಸಿ ಮತ್ತು ಒಣ ತ್ವಾಜ್ಯಗಳನ್ನು ಬೇರೆಬೇರೆ ಇಡುತ್ತೇವೆ.

ಇ. ನಮ್ಮ ಕೈತೋಟಕ್ಕೆ ನಾವೇ ತಯಾರಿಸಿದ ಗೊಬ್ಬರ ಬಳಸುತ್ತೇವೆ.

ಇ. ಖರೀದಿಗೆ ಹೋಗುವಾಗ ಯಾವಾಗಲೂ ನಮ್ಮದೇ ಚೀಲವನ್ನು ಒಯ್ಯತ್ತೇವೆ.



ಇ. ಮನಿಗೆ ಹೋಸ ವಸ್ತು ಖರೀದಿಸುವ ವೋದಲು ನಾವು ಆಲೋಚಿಸುತ್ತೇವೆ.

ಇ. ವಿಪರೀತ ಪಾಲಸ್ಟ್‌ಕ್ಷೆ ಹೊಂದಿರುವ ವಸ್ತುಗಳ ಖರೀದಿಯನ್ನು ದೂರವಿಡುತ್ತೇವೆ.

ಇ. ಜಾಡಿಗಳು ಮತ್ತು ಕರಡಿಗಳನ್ನು ನಾವು ಮರುಬಳಸುತ್ತೇವೆ.

**ಲೇಕ್ಷ್ಯ ಮಾಡಿ - ಬರೆಯಿರಿ! ಈ ಮೂರೂ ಗುಂಪುಗಳಲ್ಲಿ ನೀವು ಎಷ್ಟು ವಿಷಯಗಳನ್ನು ಕೈಗೊಳ್ಳುತ್ತಿರಿ?**

ನೀರು	ಆಹಾರ	ತ್ವಾಜ್ಯ

ಇನ್ನೊಷ್ಟು ಪರಿಸರ-ಸೈರ್ಹಿಕ ಮನೆಯಾಗಿಸಲು, ನೀವು ಮತ್ತು ನಿಮ್ಮ ಕುಟುಂಬ ಈ ಮೇಲಿನ ತಪತೀಲು ಪಟ್ಟಿಯಲ್ಲಿ ನೀಡಿದ ಕ್ರಮಗಳನ್ನು ಕೈಗೊಳ್ಳಬಹುದು.

## ಕಾರ್ಯಕ್ರಮ

ಡಬ್ಲೂಎಫ್

### ಮನೆಯವರೋಂದಿಗೆ

ಪರಿಸರ-ಸೈಂಹಿಕ ಮನೆಯ ತಪಶೀಲು ಪಟ್ಟಿಯನ್ನು (ಕಾರ್ಯಕ್ರಮಾಳೆ ಡಬ್ಲೂಎಫ್) ನಿಮ್ಮ ಮನೆಯವರಿಗೆ ತೋರಿಸಿ, ನಿಮ್ಮ ಮನೆಗೆ ನೀಡಲಾಗಿರುವ ಅಂಕವನ್ನು ಚೆಚೆದು.

ನಿಮ್ಮ ಮನೆಯವರು ಈಗ ಮಾಡುತ್ತಿರುವ ಹಾಗೂ ಇನ್ನೂ ಹೆಚ್ಚಿನ ಪರಿಸರ-ಸೈಂಹಿಕ ಮನೆಯಾಗಿಸುವುದಕ್ಕಾಗಿ ಬದಲಾಯಿಸಿಕೊಳ್ಳಲಿರುವ ವಿಷಯಗಳನ್ನು ನಿರ್ಧರಿಸಿ ಹಾಗೂ ಬರೆಯಿರ.

ಪ್ರಸ್ತುತ ನನ್ನ ಮನೆಯವರು ಅಷ್ಟೇನೂ ಪರಿಸರ-ಸೈಂಹಿಕ ವಿಷ

ನಮ್ಮ ಮನೆಯಲ್ಲಿ ನಾವು ಬದಲಾಯಿಸಿಕೊಳ್ಳಲಿರುವ ವಿಷ

ನೀರು



ಆಹಾರ



ತೌಳ್ಳ





## ಮರುಮನನದ

ಅಭಿವಂದನೆಗಳು! ನೀವು ಅನೇಯ ಹಂತವನ್ನು ಪೊಣಗೊಳಿಸಿದ್ದೀರಿ.

ನಾವು ಇಲ್ಲಿಯವರೆಗೆ ಏನನ್ನು ಕಲಿತಿದ್ದೀವೆ ನೋಡೋಣ! ಈ ಕೆಳಗಿನ ಪಟ್ಟಿಯಲ್ಲಿ ನಿಮಗೆ ಈಗ ಗೊತ್ತಿರುವ ಎಲ್ಲಾ ವಿಚಾರಗಳ ಮುಂದೆ ಕ್ರಮಸಂಖ್ಯೆಗಳನ್ನು ಬರೆಯಿರಿ ಅಥವಾ ಗುರುತಿಸಿ.



೧. ನನ್ನ ಹಸಿರು ಅಭ್ಯಾಸಗಳು.



೨. ಪ್ರಕೃತಿಯಲ್ಲಿ ನನ್ನ ಕಾಲ್ಪನಾಗಳು.



೩. ಪರಿಸರ-ಸೈಹಿಕ ಮನೆ ಎಂದರೇನು?



೪. ಹಸಿರು ಅಭ್ಯಾಸಗಳು ಯಾವುವು?



೫. ನನ್ನ ಎಷ್ಟರಮಟ್ಟಿಗೆ ಪರಿಸರ-ಸೈಹಿಯಾಗಿರುತ್ತದೆ?



೬. ನಮ್ಮ ಮನೇಯನ್ನು ಇನ್ನಷ್ಟು ಪರಿಸರ-ಸೈಹಿಯಾಗಿಸಲು ನಮ್ಮ ಕುಟುಂಬ ಮಾಡಬಹುದಾದ ವಿಷಯಗಳು.

ಹಂತ 2, ಪೊಣಗೊಂಡ ನಂತರ ಹಾಂಡಾ ಬಾಟ್ ನಿಮಗೆ 'ಒಂದು ಭೂಮಿ ಒಂದು ಮನ' ಬ್ಯಾಡ್. ನೀಡಲು ಬಯಸಿದೆ. ಈ ಲಿಂಕ್ ನಿಂದ ಬ್ಯಾಡ್ ಅನ್ನು ಇಡೀಗ ಡೋನ್ ಲೋಡ್ ಮಾಡಿ:

[https://www.wwfindia.org/about\\_wwf/environmental\\_education/one\\_earth\\_one\\_home/step\\_two\\_badge.cfm](https://www.wwfindia.org/about_wwf/environmental_education/one_earth_one_home/step_two_badge.cfm)

